



CIN : L17120MH1984PLC033553

**Date:** 28<sup>th</sup> January, 2026

To,  
The Manager  
Listing Department  
The Bombay Stock Exchange Limited  
Phiroze Jeejeebhoy Towers,  
Dalal Street, Fort,  
Mumbai - 400 001

To,  
The Manager  
Listing Department  
National Stock Exchange of India Limited  
Exchange Plaza, C-1, Block-G,  
Bandra Kurla Complex, Bandra (E)  
Mumbai - 400 051

**Scrip code: 533204**

**Symbol: GBGLOBAL**

Dear Sir / Ma'am,

**Sub: Copy of Advertisement published in Newspaper(s) – Notice of of Joint Petition as per the order passed by the Hon'ble National Company Law Tribunal, Mumbai Bench**

Pursuant to the Order dated 08<sup>th</sup> January, 2026 passed by the Hon'ble National Company Law Tribunal, Mumbai Bench in the Company Scheme Petition No. 6 (MB) 2026 and in compliance with Regulation 30 of SEBI (Listing Obligations and Disclosure Requirements) Regulations, 2015, please find enclosed copies of the newspaper advertisements published today i.e., 28<sup>th</sup> January 2026 in Business Standard Newspaper, Navshakti Newspaper, Vijaya Vishwavani (Kannada) Newspaper and Navrashtra Newspaper, with respect to notice of final hearing of the Company Scheme Petition in connection with the Scheme.

Thanking you,  
Yours faithfully,

For **GB GLOBAL LIMITED (Formerly Mandhana Industries Limited)**

VIJAY THAKORDAS  
THAKKAR

Digitally signed by VIJAY  
THAKORDAS THAKKAR  
Date: 2026.01.28 17:09:08  
+05'30'

**Vijay Thakkar**  
**Chairman & Managing Director**  
**DIN: 00189355**

**Encl: as above**

**GB GLOBAL LIMITED**

*(formerly known as Mandhana Industries Limited)*

Regd. & Corporate Office : Dev Plaza, 10th Floor, Opp. Andheri Fire Brigade, S.V. Road, Andheri (West), Mumbai -400 058.  
Tel.: 91-22-4038 3838 | E-mail:info@gbglobal.in | Website: www.gbglobal.in

When industry giants speak, everyone listens.

In-depth Q&As with market mavens — every Monday in Business Standard.

To book your copy, SMS reaches to 57575 or email [order@bsmail.in](mailto:order@bsmail.in)



Business Standard

Insight Out

businessstandard

bs

bs

business-standard.com

BEFORE THE NATIONAL COMPANY LAW TRIBUNAL, CHENNAI BENCH

CP(CAA)/ 86/ 2025 in CA(CAA) 24 of 2025

CP(CAA)/ 88/ 2025 in CA(CAA) 62 of 2025

IN THE MATTER OF APPLICATION UNDER SECTIONS 230 TO 240 AND OTHER APPLICABLE PROVISIONS OF THE COMPANIES ACT, 2013 AND

IN THE MATTER OF SCHEME OF ARRANGEMENT (DEMERGER) BETWEEN GEM MANUFACTURERS PRIVATE LIMITED (DEMERGED COMPANY) AND THAYAR DEVELOPERS PRIVATE LIMITED (RESULTING COMPANY) AND THEIR RESPECTIVE SHAREHOLDERS AND CREDITORS

GEM MANUFACTURERS PRIVATE LIMITED

having its Registered office at

23,24 Textool Feeder Road, Industrial Estate, Ganapathy, Coimbatore-641006. ....Petitioner/ Demerged Company

THAYAR DEVELOPERS PRIVATE LIMITED

having its Registered office at

302 Third Floor Rathna Mount Enclave

29F 10, Race Course, Coimbatore, Coimbatore, Tamil Nadu, India, 641018. ....Petitioner/ Resulting Company

NOTICE OF HEARING OF THE PETITION

Petitions under Section 230-232 and other applicable provisions of the Companies Act, 2013 for sanctioning the Scheme of Arrangement (Demerger) between Gem Manufacturers Private Limited (Demerged Company) and Thayar Developers Private Limited (Resulting Company) and their respective Shareholders and Creditors were presented by Demerged Company and Resulting Company before the Honourable National Company Law Tribunal, New Chennai Bench in the matter of which orders have been pronounced by the Honourable NCLT on 06 January 2026 (06.01.2026) and the said petitions are fixed for hearing on 25 February 2026 (25.02.2026). Any person desirous of supporting or opposing the said petition should send to the Honourable Tribunal and/or the Petitioner's advocate notice of his/her intention, signed by his/her advocate, with his/her name and address so as to reach the Honourable Tribunal and/or the petitioner's advocate within 30 days from the date of paper publication. Where such person seeks to oppose the petition, the grounds of opposition or a copy of his/her affidavit shall be furnished with such notice. A copy of the petition will be furnished by the undersigned to any person requiring the same on the payment of the prescribed charges.

M/s RAMANI & SHANKAR ADVOCATES

Advocate for the Petitioner Companies

Date : 24.01.2026

Place : Coimbatore 152, Kalidas Road, Ram Nagar Coimbatore641009.

THIS IS A PUBLIC ANNOUNCEMENT FOR INFORMATION PURPOSE ONLY AND IS NOT A PROSPECTUS ANNOUNCEMENT AND DOES NOT CONSTITUTE AN INVITATION OR OFFER TO ACQUIRE, PURCHASE OR SUBSCRIBE TO SECURITIES, NOT FOR RELEASE, PUBLICATION OR DISTRIBUTION, DIRECTLY OR INDIRECTLY OUTSIDE INDIA.

INITIAL PUBLIC OFFERING OF EQUITY SHARES ON THE MAIN BOARD OF THE BSE LIMITED ("BSE") AND THE NATIONAL STOCK EXCHANGE OF INDIA LIMITED ("NSE") (TOGETHER, THE "STOCK EXCHANGES") IN COMPLIANCE WITH THE CHAPTER II OF THE SECURITIES AND EXCHANGE BOARD OF INDIA (ISSUE OF CAPITAL DISCLOSURE AND REQUIREMENTS) REGULATIONS, 2018 AS AMENDED ("SEBI ICDR REGULATIONS")

PUBLIC ANNOUNCEMENT



(Please scan this QR Code to view the DRHP)

MADHUR

TESTED IN QUALITY

MADHUR IRON & STEEL (INDIA) LIMITED

Our Company was incorporated as "Madhur Iron & Steel (India) Private Limited", a private limited company under the provisions of the Companies Act, 1956 pursuant to a certificate of incorporation dated February 24, 2012, issued by Registrar of Companies, Chhattisgarh. Subsequently, our Company was converted from a private limited company to a public limited company under the provisions of the Companies Act pursuant to a resolution passed by our Board on June 02, 2024, and a special resolution passed by our Shareholders on June 24, 2024. Accordingly, upon conversion, the name of our Company was changed to "Madhur Iron & Steel (India) Limited" by deletion of the word "Private" from its name and a fresh certificate of incorporation dated July 26, 2024, to that effect was issued by the Registrar of Companies, Central Processing Centre bearing Corporate Identity Number U35105CT2012PLC000189. For details of changes in the name and registered office address of our Company, see "**History and Certain Corporate Matters**" beginning on page 274 of the Draft Red Herring Prospectus.

Registered and Corporate Office: 21/A, Light Industrial Area, Bhilai, Durg – 490026, Chhattisgarh, India.

Contact Person: Ketan Kumar Gupta, Company Secretary and Compliance Officer; **Telephone:** +91 – 90309042488; **E-mail:** info@madhurironandsteel.com; **Website:** <https://madhurironandsteel.com/>; **Corporate Identity Number:** U35105CT2012PLC000189

OUR PROMOTER: JAYANT AGRAWAL

INITIAL PUBLIC OFFER OF UP TO 1,00,00,000\* EQUITY SHARES OF FACE VALUE OF ₹10/- EACH ("EQUITY SHARES") OF MADHUR IRON & STEEL (INDIA) LIMITED ("OUR COMPANY" OR THE "COMPANY" OR THE "ISSUER") FOR CASH AT A PRICE OF ₹1/- PER EQUITY SHARE (INCLUDING A SHARE PREMIUM OF ₹9/- PER EQUITY SHARE) (THE "ISSUE PRICE") AGGREGATING UP TO ₹1/- LAKHS (THE "ISSUE"). THE ISSUE WILL CONSTITUTE [●] % OF THE POST ISSUE PAID UP EQUITY SHARE CAPITAL OF OUR COMPANY.

THE FACE VALUE OF EQUITY SHARES IS ₹10/- EACH. THE ISSUE PRICE IS [●] TIMES THE FACE VALUE OF THE EQUITY SHARES. THE PRICE BAND AND THE MINIMUM BID LOT WILL BE DECIDED BY OUR COMPANY, IN CONSULTATION WITH THE BOOK RUNNING LEAD MANAGER AND WILL BE ADVERTISED IN ALL EDITIONS OF [●] (A WIDELY CIRCULATED ENGLISH NATIONAL DAILY NEWSPAPER) AND ALL EDITIONS OF [●] (A WIDELY CIRCULATED HINDI NATIONAL DAILY NEWSPAPER, HINDI ALSO BEING THE REGIONAL LANGUAGE OF CHATTISGARH WHERE OUR REGISTERED OFFICE IS LOCATED), AT LEAST TWO WORKING DAYS PRIOR TO THE BID/ ISSUE OPENING DATE AND SHALL BE MADE AVAILABLE TO BSE LIMITED ("BSE") AND NATIONAL STOCK EXCHANGE OF INDIA LIMITED ("NSE"), AND (TOGETHER WITH BSE, THE "STOCK EXCHANGES") FOR THE PURPOSE OF UPLOADING ON THEIR RESPECTIVE WEBSITES.

\* Subject to finalisation of basis of allotment

In case of any revision to the Price Band, the Bid/ Issue Period will be extended by at least three additional Working Days following such revision of the Price Band, subject to the Bid/ Issue Period not exceeding 10 Working Days. In cases of force majeure, banking strike or similar unforeseen circumstances, our Company, in consultation with the Book Running Lead Manager, for reasons to be recorded in writing, extend the Bid/ Issue Period for a minimum of one Working Days, subject to the Bid/ Issue Period not exceeding 10 Working Days. Any revision in the Price Band and the revised Bid/ Issue Period, if applicable, will be widely disseminated by notification to the Stock Exchanges, by issuing a public notice, and also by indicating the change on the websites of the Book Running Lead Manager and at the terminals of the Syndicate Members and by intimation to Self-Certified Syndicate Banks ("SCSBs"), other Designated Intermediaries and the Sponsor Banks, as applicable.

The Issue is being made through the Book Building Process, in terms of Rule 19(2)(b) of the Securities Contracts (Regulation) Rules, 1957, as amended ("SCRR") read with Regulation 31 of the SEBI ICDR Regulations and in compliance with Regulation 6(1) of the SEBI ICDR Regulations, wherein not more than 50% of the Issue shall be allocated on a proportionate basis to Qualified Institutional Buyers ("QIBs" and such portion, the "QIB Portion"), provided that our Company may, in consultation with the BRLM, allocate up to 60% of the QIB Portion to Anchor Investors on a discretionary basis, in accordance with the SEBI ICDR Regulations ("Anchor Investor Portion"), of which 40% shall be reserved in the following manner: (i) 33.33% of the Anchor Investor Portion shall be reserved for domestic Mutual Funds; and (ii) 6.67% of the Anchor Investor Portion shall be reserved for Life Insurance Companies and Pension Funds, subject to valid Bids being received from domestic Mutual Funds, Life Insurance Companies and Pension Funds, as applicable, at or above the Anchor Investor Allocation Price. Any under-subscription in the Life Insurance Companies and Pension Funds category specified in (i) above may be allocated to domestic Mutual Funds, in accordance with the SEBI ICDR Regulations. In the event of under-subscription or non-allocation in the Anchor Investor Portion, the balance Equity Shares shall be added to the remaining QIB Portion ("Net QIB Portion"). Further, 5% of the Net QIB Portion shall be available for allocation on a proportionate basis only to Mutual Funds, subject to valid Bids being received at or above the Issue Price, and the remainder of the Net QIB Portion shall be available for allocation on a proportionate basis to QIB bidders (other than Anchor Investors) including Mutual Funds subject to valid Bids being received at or above the Issue Price. However, if the aggregate demand from Mutual Funds is less than 5% of the Net QIB Portion, the balance Equity Shares available for allocation in the Mutual Fund Portion will be added to the remaining Net QIB Portion for proportionate allocation to all QIBs. Further, not less than 15% of the Issue shall be available for allocation to Non-Institutional Bidders and not less than 35% of the Issue shall be available for allocation to Retail Individual Bidders in accordance with the SEBI ICDR Regulations, subject to valid Bids being received at or above the Issue Price. One-third of the Non-Institutional Portion shall be available for allocation to Non-Institutional Bidders with a Bid size of more than ₹2.00 lakhs and up to ₹10.00 lakhs and two-thirds of the Non-Institutional Portion shall be available for allocation to Non-Institutional Bidders with a Bid size of more than ₹10.00 lakhs provided that under-subscription in either of these two sub-categories of the Non-Institutional Portion may be allocated to Non-Institutional Bidders in the other sub-category of Non-Institutional Portion in accordance with the SEBI ICDR Regulations, subject to valid Bids being received at or above the Issue Price. All potential Bidders (except Anchor Investors) are mandatorily required to participate in the Issue through the Application Supported by Blocked Amount ("ASBA") process by providing details of their respective ASBA accounts and UPI ID in case of UPI Bidders, as applicable, pursuant to which their corresponding Bid Amount will be blocked by the Self-Certified Syndicate Banks ("SCSBs") or by the Sponsor Bank(s) under the UPI Mechanism, as the case may be, to the extent of the respective Bid Amounts. Anchor Investors are not permitted to participate in the Issue through the ASBA process. For details, see "**Issue Procedure**" beginning on page 485 of the DRHP.

This public announcement is being made in compliance with the Regulation 26(2) of SEBI (ICDR) Regulations, 2018 to inform the public that our Company is proposing to undertake, subject to applicable statutory and regulatory requirement, receipt of requisite approvals, market conditions and other considerations, an initial public offering of its Equity shares pursuant to the issue and has filed the DRHP dated January 23, 2026. With Securities and Exchange Board of India (SEBI) and Stock Exchanges on January 24, 2026. Pursuant to Regulation 26(1) of SEBI ICDR Regulations, the DRHP filed with the SEBI shall be made available to the public for comments, if any, for a period of at least 21 days, from the date of such filing by hosting it on the website of SEBI at [www.sebi.gov.in](http://www.sebi.gov.in) and on the website of the Stock Exchanges i.e. BSE at [www.bseindia.com](http://www.bseindia.com), NSE at [www.nseindia.com](http://www.nseindia.com) where the equity shares are proposed to be Listed and the Company at <https://madhurironandsteel.com/> and at the website of BRLM i.e. Share India Capital Services Private Limited at [www.shareindia.com](http://www.shareindia.com). Our Company hereby invites the public to give their comments on the DRHP filed with the SEBI with respect to disclosures made in DRHP. The members of the public is requested to send a copy of their comments to SEBI, Company Secretary and Compliance Officer of our Company and/or the BRLM at their respective addresses mentioned below. All comments must be received by SEBI, and/or our Company and/or Company Secretary and Compliance Officer of our Company and/or the BRLM in relation to the offer on or before 5 p.m. on the 21st day from the aforesaid date of publication of this public announcement.

Investments in equity and equity-related securities involve a degree of risk and Investors should not invest any funds in the Issue unless they can afford to take the risk of losing their entire investment. Investors are advised to read the risk factors carefully before taking an investment decision in the Issue. For taking an investment decision, Investors must rely on their own examination of our Company and the Issue, including the risks involved. The Equity Shares in the Issue have neither been recommended, nor approved by the Securities and Exchange Board of India ("SEBI"), nor does SEBI guarantee the accuracy or adequacy of the contents of this Draft Red Herring Prospectus. Specific attention of the Investors is invited to "**Risk Factors**" beginning on page 32 of the DRHP.

Any decision to invest in the Equity Shares described in the DRHP may only be made after the Red Herring Prospectus ("RHP") has been filed with ROC and must be made solely on the basis of such RHP as there may be material changes in RHP from the DRHP. The Equity Shares, when offered through the RHP, are proposed to be listed on the Main Board of BSE and NSE.

BOOK RUNNING LEAD MANAGER



SHARE INDIA CAPITAL SERVICES PRIVATE LIMITED

Address: A-25, Basement Plot-64, Gautam Buddha Nagar, Noida – 201301, Uttar Pradesh, India

Tel No.: +91-120-6483000

Email: [vinay.pareek@shareindia.co.in](mailto:vinay.pareek@shareindia.co.in) / [kunal.bansal@shareindia.co.in](mailto:kunal.bansal@shareindia.co.in)

Investor Grievance Email: [mb@shareindia.com](mailto:mb@shareindia.com)

Contact Persons: Mr. Vinay Pareek / Mr. Kunal Bansal

Website: <https://shareindia.com/>; **SEBI Registration No.:** INM000012537

CIN: U65923UP2016PTC075987

REGISTRAR TO THE ISSUE



Bigshare Services Private Limited

Address: S6-2, 6th Floor, Pinnacle Business Park, Next to Ahura Centre, Mahakali Caves Road, Andheri East, Mumbai – 400 093, Maharashtra, India

Telephone: 022 – 6263 8200

E-mail: [ipo@bigshareonline.com](mailto:ipo@bigshareonline.com)

Investor Grievance E-mail: [investor@bigshareonline.com](mailto:investor@bigshareonline.com)

Website: [www.bigshareonline.com](http://www.bigshareonline.com)

Contact Person: Mr. Babu Rapheal

SEBI Registration Number: INR000001385

For Madhur Iron & Steel (India) Limited

On Behalf of the Board of Directors

Sd/-

Jayant Agrawal

Managing Director

Place : Bhilai

Date : January 27, 2026

Disclaimer: Madhur Iron & Steel (India) Limited is proposing, subject to applicable statutory and regulatory requirements, receipt of requisite approvals, market conditions and other considerations, to undertake an initial public offering of its Equity Shares and has filed the DRHP dated January 23, 2026 with SEBI and Stock Exchanges on January 24, 2026. The DRHP is available on the website of SEBI at [www.sebi.gov.in](http://www.sebi.gov.in) and on the website of the Stock Exchanges i.e. BSE at [www.bseindia.com](http://www.bseindia.com), NSE at [www.nseindia.com](http://www.nseindia.com), on the website of the Company at <https://madhurironandsteel.com/> and at the website of BRLM i.e. Share India Capital Services Private Limited at [www.shareindia.com](http://www.shareindia.com). Potential investor should note that investment in equity shares involves a high degree of risk and for details relating such risk, see the section titled "**Risk Factors**" in the Red Herring Prospectus, when filed. Potential Investor should not rely on the DRHP filed with SEBI for making any investment decision.

The Equity Shares have not been and will not be registered under the U.S. Securities Act of 1933 (the "U.S. Securities Act") or any state securities law in United States, and unless so registered, and may not be offered or sold within the United States, except pursuant to an exemption from, or in a transaction not subject to the registration requirements of the U.S. Securities Act and applicable U.S. state securities laws. Accordingly, the Equity Shares are being offered and sold outside the United States in "offshore transactions" in reliance of Regulations and the applicable laws of each jurisdiction where such offers and sales are made.



TELANGANA POWER GENERATION CORPORATION LIMITED

VIDYUT SOUDHA:: HYDERABAD - 82.

T.No.Rfs-No.09/HPC&HP/BESS/TGGENCO/2025-26

Procurement of 2000MW Pumped Storage Power from the Pumped Hydro Storage developers to provide long term energy storage capacity of 2000 MW (for 8Hours discharge per day with maximum 6 hours continuous discharge) from the Pumped Hydro storage Projects (PHSPs) through Competitive Bidding Process on build Own operated Maintain (BOOM) basis from the projects anywhere in India for a period of 5 Years. **Scheduled Extended upto 30.01.2026 at 17:00 Hrs.**

T.No.Rfs-No.25/HPC&HP/BESS/TGGENCO/2025-26

Selection of Battery Energy Storage System Developers for setting up of 1500MWH (375MW x 4 Hrs) Standalone Battery Energy Storage Systems at Vacant lands of 2 Nos Maheswaram 750MWH(187.5MWx4Hrs) & Choutuppal 750MWH (187.5MWx4 Hrs) 400KV/220KV TGTRANSCO Substations in Telangana under Tariff-based Global Competitive Bidding under VGF with PSDF support in B-O-O model with 15 years tenure. **Scheduled Extended upto 02.02.2026 at 17:00 Hrs.**

T.No.e-385/CE/O&M/KTPS-V&VI/P21/DE-PUR/TGGENCO/2025-26

KTPS-V&VI - Procurement of Extractive NDIR (Non-Dispersive Infrared) type Flue Gas Analyzers at Kothagudem Thermal Power Station, Palancha, Bhadradi Kothagudem Dist. Value of the works: ₹. 48,75,000/- . Scheduled Open & Closing Date: **29.01.2026 at 19:00 Hrs 18.02.2026 at 15:30 Hrs.**

T.No.e-583/CE/O&M/KTPP/CHEM-I&II/TGGENCO/2025-26

KTPP - Procurement of Cooling water treatment Chemicals at Kakatiya Thermal Power Project, Chelpur (V), Jayashankar Bhoopalapally Dist. Value of the works ₹ 47,57,150/- Scheduled Open & Closing Date: **27.01.2026 at 10:30 Hrs. & 11.02.2026 at 10:30 Hrs.**

T.No.e-256/CE/O&M/KTPP/BMD/TGGENCO/2025-26

KTPP-Procurement of EERM, CERM & CERM & GDRM shafts for ESP at Kakatiya Thermal Power Project, Chelpur (V), Jayashankar Bhoopalapally Dist. Value of the works ₹ 17,25,612/- Scheduled Open & Closing Date: **26.01.2026 at 10:30 Hrs. & 16.02.2026 at 10:30 Hrs.**

For further Details: "<https://www.bharat-electronictender.com>, <https://www.tender.telangana.gov.in> & [www.tggenco.com](http://www.tggenco.com)

DIPR R.O. No.: 1107-PP/CL-AGENCY/ADVT/1/2025-26, Date: 27-01-2026

BEFORE THE NATIONAL COMPANY LAW TRIBUNAL

MUMBAI BENCH

COMPANY SCHEME PETITION NO. 6 (MB) 2026

IN

COMPANY SCHEME APPLICATION NO. 219 (MB) 2025

IN THE MATTER OF THE COMPANIES ACT, 2013;

AND

IN THE MATTER OF SECTION 230 TO 232 OF THE COMPANIES ACT, 2013 READ WITH COMPANIES (COMPROMISES, ARRANGEMENTS AND AMALGAMATIONS) RULES, 2016;

AND

In the matter of Scheme of Amalgamation (Merger by absorption) between GB Global Limited ("Transferor Company / First Petitioner Company") with Dev Land & Housing Private Limited ("Transferee Company / Second Petitioner Company") and their respective Shareholders ("Scheme")

GB GLOBAL LIMITED

A company incorporated under Companies Act, 1956 having its registered office at 10<sup>th</sup> Floor, Dev Plaza, Opp. Andheri Fire Station S. V. Road, Andheri (West), Mumbai City, Mumbai, Maharashtra, India - 400 058

CIN - L17120MH1984PLC033553

... Transferor Company / First Petitioner Company

DEV LAND & HOUSING PRIVATE LIMITED

A company incorporated under Companies Act, 1956 having its registered office at 10<sup>th</sup> Floor, Dev Plaza, Opp. Andheri Fire Station S. V. Road, Andheri (West), Mumbai - 400 058

CIN - U70100MH2006PTC161220

... Transferee Company / Second Petitioner Company

NOTICE OF JOINT PETITION

Joint Petition under Sections 230 to 232 of the Companies Act, 2013 read with Companies (Compromises, Arrangements and Amalgamations) Rules, 2016; for the sanction of Scheme of Amalgamation (Merger by absorption) between GB Global Limited ("Transferor Company / First Petitioner Company") with Dev Land & Housing Private Limited ("Transferee Company/ Second Petitioner Company") and their respective Shareholders ("Scheme") presented by the Petitioner Companies before the Hon'ble National Company Law Tribunal, Mumbai Bench (NCLT) and was admitted by the Hon'ble NCLT on 08<sup>th</sup> January, 2026. The aforesaid petition is fixed for hearing before the Hon'ble NCLT on 20<sup>th</sup> February, 2026 in the morning at 10:30 before Bench 1 of NCLT Mumbai Bench.

If any person concerned is desirous of supporting or opposing the said petition, he/she/they should send to the undersigned Authorized Representative at below mentioned address, the notice of his/her/their intention signed by him/her/them or his/her/their advocate, not later than two days before the date fixed for the hearing of the Petition. Where any person concerned seeks to oppose the aforesaid petition, the grounds of opposition or a copy of affidavit in that behalf should be furnished with such notice. A copy of the Company Scheme Petition along with all the exhibits will be furnished by the Petitioner's Authorized Representative to any person requiring the same on payment of the prescribed fees for the same.

Dated this 28<sup>th</sup> January of 2026

For GB Global Limited

10<sup>th</sup> Floor, Dev Plaza, Opp. Andheri Fire Station S. V. Road, Andheri (West), Mumbai - 400 058

For Dev Land & Housing Private Limited

10<sup>th</sup> Floor, Dev Plaza, Opp. Andheri Fire Station S. V. Road, Andheri (West), Mumbai - 400 058

raymond

REALTY

Go Beyond

Raymond Realty Limited

Registered Office: Jekegram, Pokharan Road No. 1, Thane (West) - 400 606.

CIN: L41000MH2019PLC332934

Email : [rrl.secretarial@raymond.in](mailto:rrl.secretarial@raymond.in) ; **Website:** [www.raymondrealty.in](http://www.raymondrealty.in) ; **Tel:** +91 22 6837 3700.

EXTRACT OF CONSOLIDATED FINANCIAL RESULTS

FOR THE QUARTER AND NINE MONTHS ENDED 31ST DECEMBER 2025

(₹ in lakhs, unless otherwise stated)

Sr. No.	Particulars	Quarter ended			Nine months ended		
		31.12.2025	30.09.2025	31.12.2024	31.12.2025	31.12.2024	31.03.2025
		(Unaudited)	(Unaudited)	(Unaudited)	(Unaudited)	(Unaudited)	(Audited)
1	Income from Operations	75755	69600	9226	183405	44813	56518
	Net Profit for the period before tax	7720	7012	241	16877	1376	1545
	Net Profit for the period after tax	6679	6018	301	14347	1537	1777
4	Total Comprehensive Income for the period (Comprising profit for the period after tax and other comprehensive income after tax)	6679	6018	301	14347	1537	1777
5	Reserves as shown in the Balance sheet						4,590
6	Paid-up equity share capital (Face value of ₹ 10 per share)	6657	6657	165	6657	165	165
7	Earnings per share (of ₹ 10/- each) (not annualised except for year end):						
	Basic and Diluted	10.03	9.04	18.21	21.55	130.09	137.05

Notes:

1 These consolidated financial results (the 'Statement') of Raymond Realty Limited (the 'Company' or 'Holding Company') and its subsidiaries (collectively, the 'Group'), have been prepared in accordance with the recognition and measurement principles laid down in Indian Accounting Standards ('Ind AS') 34 "Interim Financial Reporting", prescribed under section 133 of the Companies Act, 2013 (the 'Act'), and other accounting principles generally accepted in India and is in compliance with the presentation and disclosure requirements of Regulation 33 of the SEBI (Listing Obligations and Disclosure Requirements) Regulations, 2015 (as amended) ('Listing Regulations').

2 Financial results of Raymond Limited (Standalone information)

(₹ in lakhs, unless otherwise stated)

Particulars	Quarter ended			Nine months ended		
	31.12.2025	30.09.2025	31.12.2024	31.12.2025	31.12.2024	31.03.2025
	(Unaudited)	(Unaudited)	(Unaudited)	(Unaudited)	(Unaudited)	(Audited)
Income from Operation (Turnover)	38951	41476	-	113861	-	-
Profit before tax	6112	7138	(2)	16585	(7)	(9)
Profit after tax	4915	5141	(2)	13449	(7)	(9)

3 The Holding Company has accounted for the demerger of the Real Estate Business of Raymond Limited w.e.f. appointed date i.e. 01 April 2025, accordingly, the financial results for current quarter are not comparable with of the previous periods.

4 The above is an extract of the detailed format of the Standalone and Consolidated Financial results for the quarter ended and six months ended 30 September, 2025 filed with the Stock exchanges under Regulation 33 of the SEBI (Listing Obligations and Disclosure Requirements) Regulations, 2015.

5 The full format of standalone and consolidated results of the Company for the quarter ended and nine months ended 31 December, 2025 are available to the investors at the websites [www.raymondrealty.in](http://www.raymondrealty.in), [www.bseindia.com](http://www.bseindia.com) and [www.nseindia.com](http://www.nseindia.com). The same can be accessed by scanning the QR code provided below.

6 The Statement has been reviewed and recommended by the Audit Committee at their meeting 23 January 2026 and approved by the Board of Directors at their meeting held on 27 January 2026 and a limited review of the same has been carried out by the statutory auditors of the Holding Company.



Harmohan Sahni

Managing Director

DIN:00046068

## जाहीर सूचना

**PICICI Bank**
**नोदणीकृत कार्यालय :** आगसीआगसीआय बँक टॉवर, चकली संकलनवाड, ओगड पठारा रोड, बडोदरा-३९०००७.
**निगम कार्यालय :** आगसीआगसीआय बँक टॉवर, बॉम्बे, मुंबई-४००००९.

#### सोने इ- लिलाव नि निमंत्रण सूचना

आगसीआगसीआय बँक लिमिटेड (“आगसीआगसीआय बँक”) यांच्याकडून खालील नमुद कर्जदारांनी सोन्याच्या दगिनीयांवर प्राप्त करण्यात आलेल्या सुविधासंबंधी (“सुविधा”) त्यांच्या कधीत रकमेचा भरणा करण्यास सूचना मिळित करण्यात आली होती. सुविधे अंतर्गत कर्जदारा त्यांच्या कधीत रकमेचा भरणा करण्यास कसल्या ठळक्याने आनी, फेब्रुवारी ०३, २०२६ रोजी तांकांहाला असलेल्या सोन्याच्या दगिनीयांचा ई-लिलाव करण्यास भाग आला. आगसीआगसीआय बँक कोणत्याही पूर्वसूनेमिवास ई-लिलावाची तारीख बदलण्याचे/खाते काढून टाकण्याचे हक्क राखून ठेविले आहे. लिलाव <https://jewel-auction.procur.etsiager.com> द्वारे दु. १२.३० ते दु. ३.३० वा. यावेळी वेगळ्या वेईल. अटी आणि शर्तीच्या अधिक तपसिलाकरिता कृपया दिलेल्या वेबसाईटवर लॉगइन करा. दिवसगत कर्जदाराच्या प्रकरणात, सर्व अटी त्यांचे कायदेशीर वास्तव माना लागू होतील.

कर्ज खाते क्र.	ग्राहकाचे नाव	कर्ज खाते क्र.	ग्राहकाचे नाव	कर्ज खाते क्र.	ग्राहकाचे नाव
ग्राहकाचे नाव: अक्कोडा	ग्राहकाचे नाव: खत	ग्राहकाचे नाव: खत	ग्राहकाचे नाव: खत	ग्राहकाचे नाव: गान्धू- मनोहराई रींग रोड	ग्राहकाचे नाव: मंदुलाल सुंदर ठोडके
०५१६२००१५७३	शेख सोहेल शेख हसीन मुहंमद	६४४६२००८८७३	बाळासाहेब भावू साबळे	३३४९००००८२७३	सुनील सुंदर ठोडके
ग्राहकाचे नाव: अमरसिंग	ग्राहकाचे नाव: कालेल	ग्राहकाचे नाव: कालेल	ग्राहकाचे नाव: कालेल	०७६५६२००८७८६	अब्दुल रहीम अब्दुलमुस्तफा खान
१७७५६२००१५५९१	तुषार भाग्यान मोरे	१४५६२०१२०२७३	गीरी महादेव खाते	१८७५६२००१८५४४	सुनील निगड
१७७५६२००८०८०५५	व्हालीसि दाराव पाटील	१४५६२००१४४७०	पूजा प्रदीप कसाळे	१८६५६२०००८०८५	अमित कुमर रावडस
ग्राहकाचे नाव: अंबळ	ग्राहकाचे नाव: अंबळ	१४५६२०११४४६६	दीपक म्हुसुक म्हाले	ग्राहकाचे नाव: गनीस-अल्लुपू रोड	इसरा सिंग
२००६२०१०१०८२३	दत्तकच बापूसाहेब शेडके	ग्राहकाचे नाव: काक्यान- खडकवाडा	ग्राहकाचे नाव: काक्यान- खडकवाडा	००१७७५०१२१८७३	इसरा सिंग
ग्राहकाचे नाव: अमरावती	ग्राहकाचे नाव: अमरावती	१४५६२०००१४४८६	शिशुराम मिर्मिल बांत	१८७३६२००१२१९१	राहुल दत्तकच देवरे
०४१८६२००१५४३	अमरार धान	१४५६२००००३७३	ओसाळ डी गावकडाड	ग्राहकाचे नाव: गनीस- कालेल	ग्राहकाचे नाव: गनीस- कालेल
ग्राहकाचे नाव: अमरावती-नोदराव पेड	ग्राहकाचे नाव: अमरावती-नोदराव पेड	१४५६२०००१११३०	रितिका काकसाहेब काळे	१८७३६२००१२१९१	राहुल दत्तकच देवरे
३८४७६२००३०१९१	समर्थ मोहित समर्थ शारंग	ग्राहकाचे नाव: गान्धू	ग्राहकाचे नाव: गान्धू	ग्राहकाचे नाव: नवी मुंबई- नेरळ सेक्टर-०६	ग्राहकाचे नाव: नवी मुंबई- नेरळ सेक्टर-०६
ग्राहकाचे नाव: गान्धुवा	ग्राहकाचे नाव: गान्धुवा	६४४३६२००५१२४८	गंगा इम्राहिल रावत	१८८८५६२०००१६१३३	जोसेफ डायमंडवाडा खान
१८६५६२००२०१६	अमोल तुळजाविना कोराडे	६४४३६२०००१४३०	गंगा सुनिषा खान	ग्राहकाचे नाव: निगडा	ग्राहकाचे नाव: निगडा
१८६५६२००११३७	अब्दुल आसिफ शेख	६४४३६२००१५०३२	गुणेश प्रसाद मेहता	२०१४६२०१३८८८२	सुखराम किशन निराजदत्त
ग्राहकाचे नाव: बारावली	ग्राहकाचे नाव: बारावली	६४४३६२०१५०३१७	नागेशी खिलेक हंगळे	ग्राहकाचे नाव: निगडा	ग्राहकाचे नाव: निगडा
११०६६२०१०५०५०	कडुवा कडुवा काळे	६४४३६२०१७१००२	पनबी सतीश देकर	२०१४६२०१३४४४४	साहजधन हासन कुली
११०६६२०१६२४०	कडुवा कडुवा काळे	६४४३६२०१५१३३१	श्रीधर बाळकृष्ण चव्हाण	ग्राहकाचे नाव: पाचणी	ग्राहकाचे नाव: पाचणी
ग्राहकाचे नाव: बागी	ग्राहकाचे नाव: बागी	६४४३६२००५१२४८	गंगा इम्राहिल रावत	६४५६२०१०५६५३५	मयब देविदास नरकडे
१०१९६२०११५०४१	चेन्न राईट टेरासुल	६४४३६२०००१४३०	गंगा सुनिषा खान	ग्राहकाचे नाव: पन	ग्राहकाचे नाव: पन
१०१९६२०११५३५	राहावडील राजेंद्र	६४४३६२०००१११४३	गंगा सुनिषा खान	३६५५६२००१०१६३३	सुख अरंजी कोली
ग्राहकाचे नाव: भुवाडवा	ग्राहकाचे नाव: भुवाडवा	६४४३६२०००१११४३	गंगा सुनिषा खान	ग्राहकाचे नाव: पन-कोरळ	ग्राहकाचे नाव: पन-कोरळ
१६५६२०००८६२३	सुधम कलिलदास महाजन	६४४३६२००१४५०३	अश्वय गणेशा चव्हाण	ग्राहकाचे नाव: पुणे-मंडळी रोड इडवाडर	ग्राहकाचे नाव: पुणे-मंडळी रोड इडवाडर
ग्राहकाचे नाव: ब्रह्मरुी	ग्राहकाचे नाव: ब्रह्मरुी	ग्राहकाचे नाव: गंगोलाड	ग्राहकाचे नाव: गंगोलाड	३३७५६२०००१२४५	मिनाल अहमद जावड
२०२८६२०००१२१९	जिजा गोविंदा गाडे	६४४६६२०१७५४४	विजय हनुम भालदार	ग्राहकाचे नाव: गान्धू-मंडळी रोड इडवाडर	ग्राहकाचे नाव: गान्धू-मंडळी रोड इडवाडर
ग्राहकाचे नाव: चंदाड	ग्राहकाचे नाव: चंदाड	६४४६६२०१२६५६५	सजिन चव्हा	ग्राहकाचे नाव: गान्धू	ग्राहकाचे नाव: गान्धू
२६२७६२०१०१६६	ज्योतिरल नरसी पटेल	ग्राहकाचे नाव: मुंबई- अंधेरी मेट्रोएन एक्सप्रेस हावेल	ग्राहकाचे नाव: मुंबई- अंधेरी मेट्रोएन एक्सप्रेस हावेल	१४५६६२०१०५१३३	संजय मेनकाबाबू खालेकर
ग्राहकाचे नाव: छ. मंगाराम- हडको	ग्राहकाचे नाव: छ. मंगाराम- हडको	१२२८०५००१२०००	विजय सुहास नरकडे	१०१५५५०५०१३३३३	रमेश रमेशा काळे
ग्राहकाचे नाव: १००११०१	अब्दुल समीर अब्दुल नसी अमली	ग्राहकाचे नाव: मुंबई गोल टेडज	ग्राहकाचे नाव: मुंबई गोल टेडज	ग्राहकाचे नाव: मावळवाडी	ग्राहकाचे नाव: मावळवाडी
ग्राहकाचे नाव: पुणे-देसपूर	ग्राहकाचे नाव: पुणे-देसपूर	१२३३६२००१२१३३	सिक्रा ब्राह्मंड अली पटेल	०७७५६२००११३३३	रिनाबरा सगरेड
१८६५६२००११५५	दिपक डैलब पाटील	ग्राहकाचे नाव: मुंबई-वड	ग्राहकाचे नाव: मुंबई-वड	ग्राहकाचे नाव: निगडा	ग्राहकाचे नाव: निगडा
ग्राहकाचे नाव: इडवा	ग्राहकाचे नाव: इडवा	००३८०५०१६५४४	अंजु मदान शेख	१४६८६२००११३३३	जयदीप रावडर जावड
१७०५६२०१०१७७३	मोहम्मद फैजल मोहम्मद इराक	ग्राहकाचे नाव: मुंबई- लांबावडवाडा भाकर	ग्राहकाचे नाव: मुंबई- लांबावडवाडा भाकर	ग्राहकाचे नाव: तुळजापूर	ग्राहकाचे नाव: तुळजापूर
१७०५६२०११३३२	सुधम सुदीप उमरकर	ग्राहकाचे नाव: मुंबई- वड	ग्राहकाचे नाव: मुंबई- वड	२०३३६२०११२०२१	सिदाबत विजयनस कोरे
१७०५६२०१०१४९१	अमित ओसाळ गुंटेबा	१२३००५०००४०३३	जिगर देवदास सोलंकी	ग्राहकाचे नाव: उमईद	ग्राहकाचे नाव: उमईद
ग्राहकाचे नाव: गोवडा- गोल चौक	ग्राहकाचे नाव: गोवडा- गोल चौक	ग्राहकाचे नाव: नागपूर- मनीष नाथ	ग्राहकाचे नाव: नागपूर- मनीष नाथ	१४५६६२०००८२१६	संजय सचिनी मेघास
३६५६२००१०५८८	चंदाडवा मकरे	७४१९६२००१५८८	सौरु दिनेश नाकाडे	ग्राहकाचे नाव: ब्रह्मवड- मंडळी रोड	ग्राहकाचे नाव: ब्रह्मवड- मंडळी रोड
ग्राहकाचे नाव: शिमडानी इस्ट-पाटलीगाडा	ग्राहकाचे नाव: शिमडानी इस्ट-पाटलीगाडा	ग्राहकाचे नाव: नागपूर-मिर्झिला लाहस	ग्राहकाचे नाव: नागपूर-मिर्झिला लाहस	४०३८६२००१४६१६	दत्तकदर दत्तात्रय वाघ
११६६२००१०५९१	सुधम शिवांबर डुलकर	००५५६२०१५१८२	इमरत कुमर यावड	ग्राहकाचे नाव: वडा	ग्राहक सिद्दार्थ सारावडे

दिनांक : १८.०१.२०२६
**किताब :** अमरावती, आगवली, बारावली, पुणे, उमरवड, कोरळवाड, नागपूर, मावली, मातावा, नागपूर, मंदुलवा, चव्हाली, सिंगरुडी, वडा, यमनवाड, बारावली, पनकोली, चंदपूर, मांदिवा, अक्कोडा, बुलढावा, छबरीती संग्माजीवाड, मुंबई, मुंबई उमरवड, नागिक, पुणे, समरड, सोलापूर गाणे

सही/- प्राधिकृत अधिकारी

आगसीआगसीआय बँक लिमिटेड करिता

#### राष्ट्रीय कंपनी विधि न्यायाधिकरणासमोर

#### मुंबई खंडपीठ

**कंपनी योजना याचिका क्रमांक ६ (एमबी) २०२६**

#### मध्ये

**कंपनी योजना अर्ज क्रमांक २१९ (एमबी) २०२५**

कंपनी अधिनियम, २०१३ अंतर्गत;

#### आणि

कंपनी अधिनियम, २०१३ च्या कलम २३० ते २३२ अंतर्गत तसेच कंपनी (तडजोडी, व्यवस्था व विलीनीकरण) नियम, २०१६ सह वाचून;

#### आणि

जीबी ग्लोबल लिमिटेड (हस्तांतरित कंपनी/प्रम याचिकाकर्ती कंपनी) व देव लॅंड अँड ह्राउसिंग प्रायव्हेट लिमिटेड (हस्तांतरित स्वीकारणारी कंपनी) / द्वितीय याचिकाकर्ती कंपनी) तसेच त्यांच्या संबंधित भागधारकांमधील अक्शोषणाद्वारे विलीनीकरणाच्या योजनेच्या बाबतीत (योजना)

#### जीबी ग्लोबल लिमिटेड

**कंपनी अधिनियम, १९५६** अंतर्गत नोंदणीकृत असलेली कंपनी, जिचे नोंदणीकृत कार्यालय १०वा मजला, देव प्लाझा, अंधेरी अग्रिशमन केंद्रासमोर, एस. व्ही. रोड, अंधेरी (पश्चिम), मुंबई शहर, मुंबई, महाराष्ट्र, भारत - ४०० ०५८ CIN L17120MH1984PLC033553

#### ...हस्तांतरित कंपनी / प्रम याचिकाकर्ती कंपनी

#### देव लॅंड अँड ह्राउसिंग प्रायव्हेट लिमिटेड

कंपनी अधिनियम, १९५६ अंतर्गत नोंदणीकृत असलेली कंपनी, जिचे नोंदणीकृत कार्यालय १०वा मजला, देव प्लाझा, अंधेरी अग्रिशमन केंद्रासमोर, एस. व्ही. रोड, अंधेरी (पश्चिम), मुंबई - ४०० ०५८ CIN U70100MH2006PTC161220

#### ...हस्तांतर स्वीकारणारी कंपनी / द्वितीय याचिकाकर्ती कंपनी

### संयुक्त याचिकेची सूचना

कंपनी अधिनियम, २०१३च्या कलम २३० ते २३२ अंतर्गत तसेच कंपनी (तडजोडी, व्यवस्था व विलीनीकरण) निमम, २०१६ सह वाचून, जीबी ग्लोबल लिमिटेड (हस्तांतरित कंपनी) / प्रम याचिकाकर्ती कंपनी) व देव लॅंड अँड ह्राउसिंग प्रायव्हेट लिमिटेड (हस्तांतर स्वीकारणारी कंपनी) / द्वितीय याचिकाकर्ती कंपनी) तसेच त्यांच्या संबंधित भागधारकांमधील अक्शोषणाद्वारे विलीनीकरणाच्या योजनेस मंजुरी मिळविण्यासाठी सादर करण्यात आलेली संयुक्त याचिका, याचिकाकर्ती कंपन्यांनी माननीय राष्ट्रीय कंपनी विधि न्यायाधिकरण, मुंबई खंडपीठ यांच्यासमोर सादर केली असून सदर याचिका माननीय राष्ट्रीय कंपनी विधि न्यायाधिकरणाने दिनांक ०८ जानेवारी २०२६ रोजी स्वीकारलेली आहे. वरील नमूद याचिका ही माननीय राष्ट्रीय कंपनी विधि न्यायाधिकरण, मुंबई खंडपीठ यांच्यासमोर खंडपीठ क्रमांक १ समोर दिनांक २० फेब्रुवारी २०२६ रोजी सकाळी १०.३० वाजता सुनावणीसाठी निश्चित करण्यात आलेली आहे.

सदर याचिकेस समर्पण करणे किंवा त्यास विरोध करणे इच्छिणाऱ्या कोणत्याही संबंधित व्यक्तीने, खाली नमूद केलेल्या पत्त्यावर, अयोपिखित अधिकृत प्रतिनिधी यांच्याकडे, याचिकेच्या सुनावणीसाठी निश्चित केलेल्या दिनांकाच्या किमान दोन दिवस आधी, स्वतःच्या किंवा स्वतःच्या अधिकृत्याच्या स्वाक्षरीसह, सदर याचिकेस समर्पण किंवा विरोध करण्याच्या आपल्या उद्देशाची लेखी सूचना पाठवावी. सदर याचिकेस विरोध करावयाचा असल्यास, अशा सूनेसह विरोधाची करणे किंवा त्या संदर्भातील प्रतिस्थापनाची प्रत सादर करणे आवश्यक राहिल. याचिकाकर्ती कंपन्यांच्या अधिपतू प्रतनिधीकडून, विविष्ट शुल्क अदा केल्यावर, मागणी करणाऱ्या कोणत्याही व्यक्तीस सदर कंपनी योजना याचिकेची सर्व परिशिष्टांस प्रत उपलब्ध करून देण्यात येईल.

दिनांक : २८ जानेवारी २०२६

#### जीबी ग्लोबल लिमिटेड यांच्या वतीने

१०वा मजला, देव प्लाझा, अंधेरी अग्रिशमन केंद्रासमोर,

एस. व्ही. रोड, अंधेरी (पश्चिम), मुंबई - ४०० ०५८

**देव लॅंड अँड ह्राउसिंग प्रायव्हेट लिमिटेड यांच्या वतीने**

१०वा मजला, देव प्लाझा, अंधेरी अग्रिशमन केंद्रासमोर,

एस. व्ही. रोड,अंधेरी (पश्चिम), मुंबई - ४०० ०५८



# एनकेजीएसबी को-ऑप. बँक लि.

**वसुली विभाग :** लक्ष्मी सदन, ३६१, व्ही. पी. रोड, गिरगाव, मुंबई - ४००००४.

दु. : (०२२) ६७५४५०२०/२१/२४/४०/४८/७३/९८. ई : [recovery@nkgbsb-bank.com](mailto:recovery@nkgbsb-bank.com)

### स्थावर मिळकत/तारण मतेच्या विक्रीकरिता विक्री सूचना

(सिक्स्युरिटी इंटरेस्ट रुस, २००२ च्या नियम ८(६) नुसार)

सिक्स्युरिटायझेसन अँड रिकन्स्ट्रक्शन ऑफ फायनान्शियल असेट्स अँड एफ्कोसॅमॅट ऑफ सिक्स्युरिटी इंटरेस्ट अँवट, २००२ सहवाचता सिक्स्युरिटी इंटरेस्ट (एफ्कोसॅमॅट) रुस, २००२ च्या नियम ८(६) च्या तरतुदींन्वे तारण मतेच्या विक्रीकरिता ई-लिलाव विक्री सूचना.

सर्वसामान्य जनात आणि विशेषतः कर्जदार, गहाणदार, हमीदारांना सूचना देण्यात येते की, खालील वर्णिलेल्या स्थावर मिळकतीचा या तारण धनकोकडे गहाण आहे, ज्यांचा प्रत्यक्ष कच्ज्या एनकेजीएसबी को-ऑप बँक लि., तारण धनकोच्या प्राधिकृत अधिकार्यांनी घेतला आहे, त्या खालील नमुद नुसार संबंधित कर्जदार/गहाणदार/हमीदार यांचेकडून **एनकेजीएसबी को-ऑप बँक लि.** (तारण धनको) ला खालील नमूद कधीत रकमेच्या वसुलीसाठी “जे आहे जेथे आहे” , “जे आहे जेथे आहे” , “जे काही आहे तेथे आहे” आणि “बिना अवलंब तत्त्वाने” २१/०२/२०२६ रोजीस विकण्यात येणार आहेत.

लिलाव हा २१/०२/२०२६ रोजीस स. ११.०० ते दु. १.०० वा. पाच मिनिटांचा अमाध्यंदित विस्तारावर <http://www.bankauections.com> या वेबसाईटवर कण्यात येईल. इस्त्रवा भरणा आणि दस्तावेज जमा करणाऱ्या अंतिम दिनांक ही वसुली विभाग किंवा कोणत्याही नजीकच्या शाखेत २०/२/२०२६ रोजी सायं ४.०० आहे.

अनु. क्र.	कर्जदार/गहाणदार/ संचालक/भागीदार हमीदारांचे नाव	ए) मागणी सूचनेची तारीख सरफेसी अँवट २००२ च्या कलम १३(२) <p>बी) २४/०१/२०२६ रोजीस धक्कावळी रकम (रु. लाखात)</p> सी) प्रत्यक्ष कच्ज्याची तारीख	राखीव किंमत (रु. लाखात)
१.	१. श्रीम. पळ्ळी समीर गिंगुळकर <p>२. श्री. समीर गोपाळ गिंगुळकर</p>	ए) १५/०१/२०२० <p>बी) रु. ५.०.४३ <p>सी) २७/११/२०२४</p></p>	इसारा अनामत रकम (रु. लाखात) <p>बोली वाड रकम (रु. लाखात)</p> <p>३६.०० <p>३.६० <p>०.२५</p></p></p>
	पहिल्या मजल्यावरील युनिट क्र. १ आणि २ धारक, “ज्योती इन्स्टीटयल इस्टेट” मध्ये मोजमापित चार्टड क्षेत्र ४४०.०० चौ. फू., नूरी बाग दार्याच्या समोर, चंदनवाडी, ठाणे- पश्चिम- ४०० ६०१ येथे स्थित, श्रीम. पळ्ळी समीर गिंगुळकर यांच्या मालकीचे, सहज क्र. २२९, हिस्सा क्र. ६ आणि हिस्सा क्र. ४ धारक एन.ए. जमिन किंवा तळावर स्थित, ठाणे, गाव “पांचपाखाडी”, ठाण्याच्या महानगरपालिकेमध्ये आणि शहरामध्ये, ठाण्याच्या नोंदणी उप-जिल्ह्यात स्थित, वसलेले आणि असलेले ते ते सर्व भाग आणि विभाग.	ए) १७/०८/२०२३ <p>बी) रु. ६२.३७ <p>सी) २८/०३/२०२५</p></p>	२२.०० <p>२.२० <p>०.१०</p></p>
२.	१. मे. डी. मंगलदास अँण्ड कं. (मालक:- श्री. दिपेश मंगलदास गणात्रा) <p>२. मे. डी. ईशनिर्मिणीयॉ सोल्युशन (मालक:- श्री. दिपेश मंगलदास गणात्रा)</p> <p>३. श्री. दिपेश मंगलदास गणात्रा</p> <p>४. श्रीम. उवंशी दिपेश गणात्रा</p>	ए) १७/०८/२०२३ <p>बी) रु. ६२.३७ <p>सी) २८/०३/२०२५</p></p>	२२.०० <p>२.२० <p>०.१०</p></p>

कार्यालय क्र. एम्हड-२-सी, “प्रमराज”-८०/८२ अशा शत इमारतीच्या मेझनाईन मजल्यावर क्षेत्र मोजमापित सुमारे ११४.०० चर्टड क्षेत्र समतुल्य १०.५९ बिल्ट अप क्षेत्र, इसाजी स्ट्रीट, मस्जिद बंदर, मुंबई- ४००००३, मांडवी विभागाच्या कालेक्टरेट नविन क्र. ६१३७ आणि नविन सहज क्र. २५४१ आणि कॅडस्ट्रल सहज क्र. ३६२ धारक आणि नगरपालिका प्रभाग क्र. “बी” १५०४/८०.८२, इसाजी स्ट्रीट, मुंबईच्या महानगरपालिकेच्या हद्दीत, जिल्हा मुंबई, शहर मुंबईचा उपनगर नोंदणी जिल्हा आणि उप-जिल्हा आणि मुंबई उपनगर जिल्हा  चे ते सर्व भाग आणि विभाग. 

तारण धनको बँकेला ज्ञात भारांचा तपशील	१) कोणतेही न भरलेली मिळकत देव, सुटीलेली बिल्ल कोणतेही अन्य भार याकरिता श्री. रियाल जावकर, मोबाईल क्र. ९६१९९८९०३ मिळकत अ. क्र. १ आणि २ करिता
मागणीनुसार निष्क्रणासाठी संयंक:	२) कर्जदारांनी गहाण ठेवलेल्या मिळकतसंदर्भातील कायदेशीर खटल्यांची माहिती, अधिकृत अधिकाऱ्याद्वारे बोली सादर करण्यापूर्वी इच्छुक खरेदीदारांना दिली जाईल.

ऑनलाईन लिलाव हा सी१ इंडिया (पी) लि च्या वेबपोर्टल <http://www.bankauections.com> मार्फत करण्यात येईल. विक्रीच्या अटी आणि शर्ती या <http://www.bankauections.com> वर तसेच वेबसाईट <http://nkgbsb-bank.com> वर दर्शवल्या जातील. बोलीदारांना <http://www.bankauections.com> वर दस्तावेजांची पुरावे सह त्यांची बोली अगोदर कडच्याने निदेश देण्यात येत आहे. वर बोलीदारांना साहाय्याची आवश्यकता असल्यास त्यांनी टॅक्निकल समर्थककरिता श्री. भाविक पंड्या यांना ८८६६८२९३७ वर किंवा सी१ इंडिया (पी) लि च्या सपोर्ट मोबाईल क्र ७२१९४९११२४/२५/२६ वर संयंक करावा. प्रत्यक्ष दस्तऐवज हे एनकेजीएसबी को-ऑप बँक लि., उप महाव्यवस्थापक, वसुली विभाग, लक्ष्मी सदन, ३६१, व्ही. पी. रोड, गिरगाव, मुंबई - ४००००४. यांना पोस्ट/जमा करण्यात यावे. चौकीशी/शंका [recovery@nkgbsb-bank.com](mailto:recovery@nkgbsb-bank.com) यावर कळवू शकतात.

**सरफेसी अँवट, २००२ अन्वये १५ दिवसांची वैधानिक विक्री सूचना**

कर्जदार व गहाणदारांचे लक्ष तारण मत्ता बिमोघानासाठी उपलब्ध वेळेच्या संदर्भात अध

# ಯುರೋಪಿಯನ್ ಒಕ್ಕೂಟದ ಜೊತೆ ಎಫ್ ಟಿಪಿ ಮಾಡಿಕೊಂಡಿರುವುದಕ್ಕೆ ಪ್ರಧಾನಿಗೆ ಅಭಿನಂದನೆ ಸಲ್ಲಿಸಿದ ಸಂಸದ ಬಸವರಾಜ ಬೊಮ್ಮಾಯಿ

**ಬೆಂಗಳೂರು :** ಯುರೋಪಿಯನ್ ಒಕ್ಕೂಟದ ಜೊತೆಗೆ ಫ್ರೀ ಟ್ರೇಡ್ ಒಪ್ಪಂದ ಮಾಡಿಕೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ



ಸಂಸದ ಬಸವರಾಜ ತಿಳಿಸಿದ್ದಾರೆ. ಈ ಕುರಿತು ಎಫ್ ಮಾಡಿರುವ ಅವರು, ವಿಶ್ವ ಅತ್ಯಂತ ಅಭದ್ರತೆಯ ಸನ್ನಿವೇಶದಲ್ಲಿ ಕೂಡಿರುವ ಸಂದರ್ಭದಲ್ಲಿ ಭಾರತವನ್ನು ಅತ್ಯಂತ ಸದೃಢವಾಗಿರುವ ಆರ್ಥಿಕ ಶಕ್ತಿಯಾಗಿ ಮಾಡಿರುವುದನ್ನು, ಶೇ 7.5% ರಷ್ಟು ಆರ್ಥಿಕ ಬೆಳವಣಿಗೆ ಕಂಡಿರುವುದು ಭಾರತ ವಿಶ್ವದಲ್ಲಿಯೇ ದೊಡ್ಡ ಆರ್ಥಿಕ ಶಕ್ತಿಯಾಗಿದೆ ಎಂದು ತಿಳಿಸಿದ್ದಾರೆ.

ಇವತ್ತು ಯುರೋಪಿಯನ್ ಯೂನಿಯನ್ ಜೊತೆ ಅಂದರೆ ಸುಮಾರು 27 ದೇಶಗಳ ಒಕ್ಕೂಟದ ಜೊತೆಗೆ ಫ್ರೀ ಟ್ರೇಡ್ ಅಗ್ನಿಮಂಡಿ (ಎಫ್ ಟಿಪಿ) ನ್ನು ಮಾಡಿರುವುದು ಐತಿಹಾಸಿಕವಾಗಿದೆ. ಒಂದು ದೊಡ್ಡ ಒಕ್ಕೂಟ ಮತ್ತು ಒಂದು ದೊಡ್ಡ ದೇಶದ ನಡುವೆ ಎಲ್ಲ ರಂಗದಲ್ಲಿ ಫ್ರೀ ಟ್ರೇಡ್ ಒಪ್ಪಂದ ಆಗಿದ್ದು ಇದರಿಂದ ನಮ್ಮ ಕೃಷಿಗೆ, ವ್ಯಾಪಾರಕ್ಕಾಗಿ, ವಿಶೇಷವಾಗಿ ಸಣ್ಣ ವ್ಯಾಪಾರಕ್ಕಾಗಿ ಯುರೋಪಿಯನ್ ವಾಣಿಜ್ಯಕ್ಕೆ ಸುಲಭವಾಗಿ ಸಿಗುವಂತಹ ವ್ಯವಸ್ಥೆ ಆಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಭಾರತದ ನೂರಾ ನಲವತ್ತು ಕೋಟಿ ಜನರಿಗೆ ಯುರೋಪಿನ ಎಲ್ಲ ದೇಶಗಳ ಜನರ ಜೊತೆ ಬಾಂಧವ್ಯ ಬೆಳೆಯುವುದು ಮತ್ತು ಅಧಿಕ ವ್ಯವಹಾರ ನಡೆಸಲು ಅನುಕೂಲ ಆಗಲಿದೆ. ಇದು ಬೇರೆ ದೇಶಗಳಿಂದ ಅಭದ್ರತೆ, ಚ್ಯಾರಿಟ್ ಹೇರುವುದಕ್ಕೆ ಸರಿಯಾದ ಉತ್ತರ ಮತ್ತು ಮಾರ್ಗವಾಗಿದೆ. ಇಂತಹ ಕ್ಷಿಪ್ರ ಪರಿಸ್ಥಿತಿಯಲ್ಲಿ ಅತ್ಯಂತ ಸಮರ್ಥವಾಗಿರುವ ನಿರ್ಣಯ ಕೈಗೊಳ್ಳುವಲ್ಲಿ ಯಶಸ್ವಿಯಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಅವರ ಕನಸು ವಿಸ್ಮಿತ ಭಾರತ ಕಡೆಗೆ ತೆಗೆದುಕೊಂಡು ಹೋಗುವುದಕ್ಕೆ ದೊಡ್ಡ ಹೆಜ್ಜೆ ಇಟ್ಟಂತಾಗಿದೆ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.



ರಾಮನಗರ ಜಿಲ್ಲಾ ಪಂಚಾಯತ್ ಭವನದಲ್ಲಿರುವ ಮಾನ್ಯ ಸಂಸದರ ಕಛೇರಿಯಲ್ಲಿ ಸಾರ್ವಜನಿಕರನ್ನು ಭೇಟಿಯಾಗಿ ಅವರ ಅಪವಾಲುಗಳನ್ನು ಮಾನ್ಯ ಸಂಸದರಾದ ಪದ್ಮಶ್ರೀ ಡಾ. ಸಿ. ಎನ್. ಮಂಜುನಾಥ್ ಆಲಿಸಿದರು. ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಿಳಿಸುವಾಗ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

## ನಮ್ಮ ಪುಣ್ಯಭೂಮಿಯನ್ನು ಗೌರವಿಸುವುದು ನಮ್ಮ ಕರ್ತವ್ಯ ಗಂಗಾಧರಶಿವಾಚಾರ್ಯ ಶ್ರೀ

ಕೆ.ಆರ್.ಪೇಟೆ : ನಮಗೆ ಸಕಲವನ್ನು ಕೊಟ್ಟು ಕೊನೆಯಲುಸಿರು ಇರುವ ವರವಿಗೂ ಕಾಡಾಡುತ್ತಿರುವ ನಮ್ಮ ಪುಣ್ಯಭೂಮಿ, ಜೀವಜಲ ಮತ್ತು ನಮ್ಮ ಸರ್ವಶ್ರೇಷ್ಠ ಸಂಸ್ಕೃತಿಗೆ ಪ್ರತಿಯೊಬ್ಬರೂ ಗೌರವನೀಡಬೇಕು ಎಂದು ಬಾಳೆಹೂನೂರು ಶಾಖಾಮಠ ಪಟ್ಟಣಗಂಗಾಧರಶಿವಾಚಾರ್ಯಸ್ವಾಮಿಗಳು ತಿಳಿಸಿದರು. ತಾಲೂಕಿನ ತೆಂಡೇಕೆರ ಗ್ರಾಮದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕರೈತಮುದ್ದೆ ಭಾಗವಹಿಸಿ ಅರ್ಪಣೆ ನೀಡಿ ಮಾತನಾಡಿದರು.

ನಡೆಯುತ್ತಿರುವಂತೆ ಮುಂದೂಡುವ ದಿನ ನಮ್ಮ ದೇಶದಲ್ಲಿಯೂ ಹಿಂದೂಗಳ ಜೀವಂತ ಸುಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕವನ್ನು ವ್ಯಕ್ತಪಡಿಸಿ ಎಲ್ಲರೂ ಒಂದಾಗಿ ಜೀವನಮಾರ್ಗೋ ಎಂದು ಗಂಗಾಧರ ಶ್ರೀಗಳು ಕರೆಕೊಟ್ಟರು.

ಕರೈತಮುದ್ದೆ ಭಾವವಹಿಸಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತಫೋರ್ಷ್ ಪ್ರಮುಖ ನಿರೀಶ್ ವಾತನಾಡಿ ಜಾತಿಬೇಧ ಮರತು ಎಲ್ಲರನ್ನು ಒಟ್ಟಿಗೆ



ವಿಶ್ವಕ್ಕೆ ಜ್ಞಾನವನ್ನೆರಡ ನಮ್ಮ ದೇಶ ಮತ್ತು ನಮ್ಮ ಸಂಸ್ಕೃತಿ ಎಂದಿಗೂ ಕೊನೆಗೊಳ್ಳುವುದಿಲ್ಲ, ಹಲವಾರು ಮುಸ್ಲಿಂ ದೊರೆಗಳು ದಾಳಿಮಾಡಿ ನಮ್ಮ ದೇವಾಲಯವನ್ನು ದೋಚಿದರೂ ಸಹ ಇಂದಿಗೂ ಅತ್ಯಂತ ಶ್ರೀ ಮಂತ ಧಾರ್ಮಿಕ ಕ್ಷೇತ್ರಗಳು ನಮ್ಮ ಕಣ್ಣ ಮುಂದೆ ಇರುವುದನ್ನು ಕಾಣಬಹುದಾಗಿದೆ. ಸಂಬಂಧಗಳಿಗೆ ಹೆಚ್ಚಿನ ಮಹತ್ವ ಪರಸ್ಪರರಿಗೆ ನೀಡುವ ಗೌರವ, ನೆಲ ಜಲದ ಬಗ್ಗೆ ನಾವು ಹೊಂದಿರುವ ಪೂಜ್ಯ ಭಾವನೆಗಳ ನಮಗೆ ಶ್ರೀ ರಕ್ಷೆಯಾಗಿವೆ. ಆದರೂ ನಾವುಬೇರೊಬ್ಬರು ದಾಸ್ತಕ್ಕಿ ಹೋಗಿದ್ದು ಯಾವ ಎಂದರೆ ಕೇವಲ ಮಸಾಲೆ ವಸ್ತುಗಳನ್ನು ವ್ಯಾಪಾರಮಾಡಲು ಬಂದವರು ನಮ್ಮನ್ನು ಆಳಿದ್ದರು, ಸೇನಾಧಿಕಾರಿಯಾಗಿದ್ದವರು ನಮ್ಮನ್ನು ಆಳಿದ್ದಾರೆ ಅದಕ್ಕೆ ಕಾರಣ ನಮ್ಮಲ್ಲಿ ಇಲ್ಲದ ಬಗ್ಗಟ್ಟು, ನಾವುಗಳು ಇಂದಿಗೂ ಕೂಡಾ ಜಾತಿಗಳ ಹೆಸರಿನಲ್ಲಿ ಪಕ್ಷಗಳ ಹೆಸರಿನಲ್ಲಿ ದೂರಾಗಿದ್ದೇವೆ. ಈಗ ತೆಂಡೇಕೆರ ಗ್ರಾಮದಲ್ಲಿ ಹಿಂದೂ ಸಮಾಜೋತ್ಸವ ನಡೆಯುತ್ತಿದ್ದರೂ ನಮ್ಮ ಬಹುತೇಕ ಹಿಂದೂ ಭಾಂಡವರು ಬಂದಿಲ್ಲ, ಇದಕ್ಕೆ ರಾಜಕೀಯ ಕಾರಣ ಇರಬಹುದು ಆದರೆ ನಾವು ರಾಜಕೀಯವನ್ನು ಹೊರಗಿಟ್ಟು ಸಂಘಟಿತರಾಗಬೇಕಿದೆ. ಇಲ್ಲವಾದರೆ ಈಗ ಬಾಂಗ್ಲಾ ದೇಶದಲ್ಲಿ

ಸೇರಿಸಿಕೊಂಡು ದೇಶ ಸೇವೆಯನ್ನು ಮಾಡುತ್ತಿರುವ ವಿಶ್ವದ ಏಕೈಕ ಬೃಹತ್ ಸಂಘಟನೆ ಆರ್ಎಸ್ಎಸ್ ಆಗಿದೆ. ನಮ್ಮ ನಾಡಿನಲ್ಲಿ ಹಿಂದೂ ಧರ್ಮ ರಕ್ಷಣೆಗಾಗಿಯೇ ಅತ್ಯಂತ ದೃಢ ಬನರು ಜೀವನವನ್ನು ಮಾಡುವಾಗಿದ್ದಾರೆ. ಈಗ ಪ್ರತಿಯೊಬ್ಬ ಹಿಂದೂವಿಗೂ ಮತ್ತೊಮ್ಮೆ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ, ನಮ್ಮ ಧರ್ಮದ ಶ್ರೇಷ್ಠತೆಯನ್ನು ಸಾರಲು ದೇಶದ ಮೂಲ ಮೂಲಗಳಲ್ಲಿ ಹಿಂದೂ ಸಮಾಜೋತ್ಸವವನ್ನು ಆಯೋಜನೆ ಮಾಡಲಾಗುತ್ತಿದ್ದು, ಪ್ರಯೋಜನರೂ ಈ ದೇಶ ಸೇವೆಯಲ್ಲಿ ಮತ್ತು ಧರ್ಮ ರಕ್ಷಣೆಮಾಡಲು ಅವಕಾಶ ಸಿಕ್ಕಿದಾಗ ಭಾಗವಹಿಸಿ ನಮ್ಮ ನಾಡಿನ ಭೋವನ್ನು ತೀರಿಸೋಣ ಎಂದು ಮನವಿಮಾಡಿದರು. ಕರೈತಮುದ್ದೆ ತೆಂಡೇಕೆರಂವಿ, ಕೋಳಿಪತೀಶ್, ಹಾದನೂರುಮಂಡು, ಅರುಣ್, ಚರಣ್, ಅಂಜನಮಧನವಳ್ಳಿ ಕಾರ್ತಿಕ, ಹುಣಸಹಳ್ಳಿಪ್ರತಾಪ್, ಅಜನಹಳ್ಳಿಯೋಗೇಶ್, ಕೋಡಹಳ್ಳಿಪ್ರಾಜ್ಞ ಸೇರಿದಂತೆನೂರಾರು ಮಾತೆಯರು ಭಾಷವಹಿಸಿದ್ದರು. ಧಾರ್ಮಿಕ ಸಭೆಗೂ ಮುನ್ನ ಅಲಂಕೃತ ಗೋವುಗಳಿಗೆ ಪೂಜಿಸಲ್ಲಿಸಿ ಪೂರ್ಣ ಕುಂಭದೊಂದಿಗೆ, ಮಂಗಳವಾದ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು.



ಮಹಾಲಕ್ಷ್ಮಿ ಲೇಔಟ್ ನ ಶ್ರೀ ಚೈತನ್ಯ ಟೆಕ್ನೋ ಪಾಲಿಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಶಾಲೆಯ ಪ್ರಾಂಶುಪಾಲರಾದ ಸೌಮ್ಯ ಅವರು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳಿಂದ ಹಲವು ಸಾಂಸ್ಕೃತಿಕ ಹಾಗೂ ಮನರಂಜನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಿಜೇತರಾಗಿರುವ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು. ದೇಶಭಕ್ತಿ ಹಾಡುಗಾರಿಕೆಯಲ್ಲಿ ಪ್ರಥಮ ಬಹುಮಾನ ನಗಲಿರುವ ಕುಮಾರ ನಿವಾಹಿಕಾ ಖಂಡ ದ್ವಿತೀಯ ಸ್ಥಾನ ತ್ರಿತೀಯ ಮೂರನೇ ಸ್ಥಾನವನ್ನು ವೇದಿಕಾ ಹಾಗೂ ರಕ್ಷಾ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಉಪ ಪ್ರಾಂಶುಪಾಲರಾದ ದೇವಂತಿಕಾ, ದೀಪಾ, ಸಹ ಶಿಕ್ಷಕರಾದ ದೀಪಾ ಪ್ರವೀಣ್, ಸೋನೀಮಾ , ದೀಪ ಸಂತೋಷ್, ಸುಜಾತಾ, ಪುಷ್ಪಲತಾ ,ನಾಯಕ್ ಸೇರಿದಂತೆ ಶಾಲಾ ಒಟ್ಟು ಮಕ್ಕಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.

# ವಿಬಿ ರಾಮ್ ಜಿ ರದ್ದುಪಡಿಸಿ ನರೇಗಾ ಪುನರ್ಸ್ಥಾಪನೆ ಯಾಗುವವರೆಗೆ ಹೋರಾಟ- ಮುಖ್ಯಮಂತ್ರಿ ಸಿದ್ದರಾಮಯ್ಯ

**ಬೆಂಗಳೂರು :** ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದ್ದು, ವಿಬಿ ರಾಮ್ ಜಿ ರದ್ದುಪಡಿಸಿ ನರೇಗಾ ಪುನರ್ಸ್ಥಾಪನೆಯಾಗುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ 'ಮನರೇಗಾ ಬಜಾರ್ ಸಂಗ್ರಹ' ಅಂಗವಾಗಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆ ಹಾಗೂ ರಾಜ್ ಭವನ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇತ್ತೀಚೆಗೆ ಬಿಜೆಪಿಯವರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆ (ಒಒಒಒಇಒ) ಕಾಯ್ದೆಯನ್ನು ರದ್ದು ಮಾಡಿ, ದುರುದ್ದೇಶದಿಂದ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಹೊಸ ಕಾಯ್ದೆಗೆ ವಿಸ್ತೃತ ಭಾರತ- ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕ ಮಿಶನ್ (ಗ್ರಾಮೀಣ) ಎಂಬ ಹೆಸರಿಟ್ಟಿದ್ದಾರೆ ಎಂದು ತಿಳಿಸಿದರು.

**ಬಡವರ ಬಗ್ಗೆ ಕಾಂಗ್ರೆಸ್ ಪಕ್ಷ ಮಾತ್ರವೇ ಚಿಂತಿಸುತ್ತದೆ**

2005 ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ನರೇಗಾ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಅಂತೆಯೇ ಆಹಾರ ಹಕ್ಕು, ಕೆಲಸದ ಹಕ್ಕು, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು, ಅರಣ್ಯ ಕಾಯ್ದೆ ಗಳನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಜಾರಿಗೆ ಬಂದ ಜನಪರ ಕಾಯ್ದೆಗಳಾಗಿದ್ದವು. ಕಾಂಗ್ರೆಸ್ ಸರ್ಕಾರ ಎಂದಿಗೂ ಮುಳಿಯರಿಗೆ, ದಲಿತರಿಗೆ ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಸಣ್ಣ ರೈತರು ಬಗ್ಗೆ ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ಚಿಂತನೆ ಮಾಡುತ್ತದೆ ಎಂದು.

**ಬಡವರು ಸೇವಕರಾಗಿಯೇ ಇರಲು ಬಿಜೆಪಿ-ಆರ್ ಎಸ್ ಎಸ್ ನ ಕುತಂತ್ರ**

ಬಿಜೆಪಿಯವರು ಈ ಜನಪರ ಯೋಜನೆಗಳನ್ನು ನಾಶಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಉದ್ಯೋಗ ಸಿಗದಂತೆ ಮಾಡಲಾಗುತ್ತಿದೆ. ಸುಮಾರು ಶೇ. 53 ರಷ್ಟು ಮಳೆನೀರು, ಶೇ. 28 ರಷ್ಟು ಪರಿಶುದ್ಧ ಚಳಿ / ಪರಿಶುದ್ಧ ಪಂಗಡದವರು ಮತ್ತು ಸುಮಾರು 5 ಲಕ್ಷ ಅಂಗವಿಕಲರು ಕೂಲಿ ಕೆಲಸದಲ್ಲಿ ನಿರತರಾಗಿದ್ದು, ನರೇಗಾ ಯೋಜನೆಯಿಂದ ಎಲ್ಲರಿಗೂ ಉದ್ಯೋಗ ಸಿಗುವಂತಾಗುತ್ತದೆ. ಆದರೆ ಕೇಂದ್ರ ಸರ್ಕಾರ, ಆರ್ ಎಸ್ ಎಸ್ ಅವರ ಜೊತೆಗೂಡಿ ಬಡಜನರು ಸದಾ ಸೇವಕರಾಗಿಯೇ ಇರಬೇಕೆಂದು ಹುನ್ನಾರ ಮಾಡಿದ್ದಾರೆ ಎಂದು.

**ಬಡವರ ಕೆಲಸವನ್ನು ದಿಲ್ಲಿಯಲ್ಲಿ ನಿರ್ಧರಿಸುವುದು ತಪ್ಪು**

ಬಿಜೆಪಿಯವರು ಕಾಂಗ್ರೆಸ್ ನ ಜನಪರ ಗ್ಯಾರಂಟಿ ಯೋಜನೆಗಳ ಬಗ್ಗೆ 'ಪೋಟಿ' ಗಾಗಿ ಮಾಡಿದ ಯೋಜನೆಗಳು' ಎಂದು ಟೀಕಿಸಿದ್ದರು. ಮುಳಿಯರಿಗೆ, ದಲಿತರಿಗೆ ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಸಣ್ಣ ರೈತರು ನರೇಗಾ ಯಿಂದ ವರ್ಷದ ಯಾವುದೇ ದಿನಗಳಲ್ಲಿ ಕೆಲಸ ಮಾಡಬಹುದಿತ್ತು. ಗ್ರಾಮಸಭೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಈ ಮೊದಲು ಕೆಲಸವನ್ನು

ನಿರ್ಧರಿಸಲಾಗುತ್ತಿತ್ತು. ಆದರೆ ಈಗ ಬಡವರ ಗ್ರಾಮೀಣ ಬಡಜನರ ಕೆಲಸವನ್ನು ಸ್ಥಳೀಯ



ಗ್ರಾಮೀಣ ಆಡಳಿತ ಬಿಟ್ಟು, ದಿಲ್ಲಿಯಲ್ಲಿ ನಿರ್ಧರಿಸಲಾಗುತ್ತದೆ ಎಂದು.

**ಮನರೇಗಾ ದಿಂದ 100 ದಿನಗಳ ಕೆಲಸದ ಭರವಸೆಯಿತ್ತು**

ಎಲ್ಲ ಗ್ರಾಮಪಂಚಾಯಿತಿಗಳಲ್ಲಿ ಬಡ ಕೂಲಿ ಕಾರ್ಮಿಕರಿಗೆ ಕೆಲಸ ಸಿಗುವ ಅವಕಾಶವಿಲ್ಲ. ನರೇಗಾ ಯೋಜನೆಯಿಂದ, ಹಿಂದೆ ಕೂಲಿಗಾರರಿಗೆ 100 ದಿನಗಳ ಕೆಲಸ ಖಾತ್ರಿಯಾಗಿ ಸಿಗುತ್ತಿತ್ತು. ಬಡವರ ಕೆಲಸದ ಹಕ್ಕು ಸಂವಿಧಾನಬದ್ಧವಾದದ್ದು, ಆದರೆ ವಿಬಿ ರಾಮ್ ಜಿ ಯ ಜಾರಿಯಿಂದ ಈ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಈ ಹಿಂದೆ ನರೇಗಾ ಅಡಿಯಲ್ಲಿ ವೆಚ್ಚಮಾಡಲಾಗುವ ಅ ನುದಾನವನ್ನು ಕೇಂದ್ರ ಸರ್ಕಾರವೇ ನೀಡುತ್ತಿತ್ತು. ಈಗ ಈ ಅನುದಾನವನ್ನು ದಿಲ್ಲಿ ಸರಳಾಗಿದ್ದು, ಕೇಂದ್ರದ ಈ ಹೊಸ ಕಾಯ್ದೆಯಂತೆ. 40 ರಷ್ಟು ರಾಜ್ಯ ಸರ್ಕಾರಗಳು ಕೊಟ್ಟು, ಕೇಂದ್ರವೇ. 60 ರಷ್ಟು ಮಾತ್ರ ಪ್ರಾವೃತ್ತಿಸುವ ಎಂದರು. ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತದೆ

ಕೇಂದ್ರದ ಇಂತಹ ಜನವಿರೋಧಿ ನೀತಿಯಿಂದ ಹಲವು ರಾಜ್ಯಗಳು ಕಷ್ಟಕ್ಕೆ ಸಿಲುಕಿವೆ. ಆದ್ದರಿಂದ ನಮ್ಮ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ, ಕೇಂದ್ರದ ನೀತಿಯನ್ನು ಪ್ರತಿಭಟಿಸುತ್ತಿದೆ. ಈ ಕಾಯ್ದೆಯನ್ನು ರದ್ದುಪಡಿಸಿ, ಪುನಃ ನರೇಗಾ ವನ್ನು ಪುನರ್

ಸ್ಥಾಪಿಸುವವರೆಗೂ ಇಡೀ ದೇಶದ ಜನರು ಈ ಹೋರಾಟ ಮುಂದುವರಿಸಬೇಕಿದೆ. ಈ ಬಾರಿ ರೈತರು, ಕಾರ್ಮಿಕರು, ಮುಳಿಯರು ಈ ಹೋರಾಟದಲ್ಲಿ ಕೈಜೋಡಿಸಲಿದ್ದಾರೆ ಎಂದು.

**ವಿಬಿ ಜಿ ರಾಮ್ ಜಿ - ಆರ್ ಎಸ್ ಎಸ್ ಹುನ್ನಾರ**

ವಿಬಿ ಜಿ ರಾಮ್ ಜಿ ಎಂದ ಕಾಯ್ದೆ ಬಡವರ ಹಕ್ಕನ್ನು ರಕ್ಷಿಸುವುದಿಲ್ಲ. ಈ ಹುನ್ನಾರದ ಹಿಂದೆ ಆರ್ ಎಸ್ ಎಸ್ ಇದೆ. ಬಡವರು ಬಲಯುತರಾಗದೇ, ಸೇವಕರಾಗಿಯೇ ಇರಬೇಕೆಂಬ ಕುತಂತ್ರ ಅವರದ್ದಾಗಿದೆ. ಸಮಾಜದಲ್ಲಿ

## CSR ಯೋಜನೆಯಡಿ ಬೊಲೆರೊ ಜೇಪ್ ಅರಣ್ಯ ಇಲಾಖೆಗೆ ಹಸ್ತಾಂತರ

**ಬೆಂಗಳೂರು :**ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಸಂಸದರಾದ ಪದ್ಮಶ್ರೀ ಡಾ. ಸಿ. ಎನ್. ಮಂಜುನಾಥ್ ರವರ ಸಹಕಾರ ಹಾಗೂ ಕೋರಿಕೆಯ ಮೇರೆಗೆ, ಸಾಮಾಜಿಕ ಹೋಣೆಗಾರಿಕೆ



ಕಾರ್ಯನೀತಿ (CSR) ಯೋಜನೆಯಡಿ ಡಿಸ್ಟಿವರಿ ವಿಲೇಜ್ ಸಂಸ್ಥೆ ವತಿಯಿಂದ-ಅರಣ್ಯ ಉಪ ಸಂರಕ್ಷಣಾ ಪ್ರಾದೇಶಿಕ ವಿಭಾಗ, ರಾಮನಗರ. ಹಾಗೂ ಕಾವೇರಿ ಅರಣ್ಯ ವನ್ಯಜೀವಿ ಉಪ ಸಂರಕ್ಷಣಾ ವಿಭಾಗ, ಕೊಳ್ಳೇಗಾಲ. ಇವರಿಗೆ ಎರಡು ಬೊಲೆರೊ ಜೇಪ್ ಗಳನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಸಂಪದರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, ಅರಣ್ಯ ಇಲಾಖೆಯ ಎರಡೂ ವಿಭಾಗಗಳು ಈ ವಾಹನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಾರ್ವಜನಿಕರಿಗೆ ಹಾಗೂ ರೈತರಿಗೆ ಅಗತ್ಯವಿರುವ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವಂತೆ ಸಂಬಂಧಿಸಿದ

ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದರು. ಈ ವಾಹನಗಳು ಅರಣ್ಯ ಸಂರಕ್ಷಣೆ, ಜನಸಾಮಾನ್ಯರ ಸಹಾಯ ಹಾಗೂ ರೈತರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಬೇಕೆಂದು ಆಶಯ ವ್ಯಕ್ತಪಡಿಸಿದರು.

ಇದೆ ಸಂದರ್ಭದಲ್ಲಿ, ಅಖಿಲ ಯೋಜನೆಯ ಯಶಸ್ಸು ಅನುಷ್ಠಾನಕ್ಕೆ ಮಹತ್ವದ ಕೊಡುಗೆ ನೀಡಿದ ಡಿಸ್ಟಿವರಿ ವಿಲೇಜ್ ಸಂಸ್ಥೆಯ ಸಹ ಸಂಸ್ಥಾಪಕರಾದ ಪ್ರತಾಂತ್ ಪ್ರಕಾಶ್ ರವರ ಸೇವೆಯನ್ನು ಮಾನ್ಯ ಸಂಸದರು ವಿಶೇಷವಾಗಿ ಸ್ಮರಿಸಿ, ಅವರ ಸಾಮಾಜಿಕ ಬದ್ಧತೆ ಹಾಗೂ ಸೇವಾ ಮನೋಭಾವವನ್ನು ಸಂಸದರು ಪ್ರಶಂಸಿಸಿದರು.

ಈ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗಳಾದ ಯಶವಂತ ಗುರುಕೃತ್ ರವರು, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಆನಂದ್ ಸ್ವಾಮಿ ರವರು, ಜೆಡಿಎಸ್ ಮುಖಂಡರಾದ ಸಬ್ಬಕೆರೆ ಶಿವಲಿಂಗಯ್ಯ ರವರು, ಬಿಜೆಪಿ ಮುಖಂಡರಾದ ಕೌತಮ್ ಗೌಡ ರವರು, ಪ್ರಸಾದ್ ಗೌಡ ರವರು ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಅಸಮಾನತೆಯನ್ನು ಶಾಶ್ವತವಾಗಿಸುವುದೇ ಆರ್ ಎಸ್ ಎಸ್ ಹುನ್ನಾರ ಎಂದರು.

**ನರೇಗಾ ರದ್ದತಿ ಬಗ್ಗೆ ವಿಶೇಷ ಅಧಿವೇಶನ- ಬಿಜೆಪಿ ಚರ್ಚಿಸುತ್ತಿಲ್ಲ**

ಡಾ.ಬಿ.ಆರ್. ಅಂಬೇಡ್ಕರ್ ಹೇಳಿದಂತೆ ದೇಶದಲ್ಲಿ ಸಮಾನತೆ ಸ್ಥಾಪನೆಯಾಗಿಸಲು ಆರ್ಥಿಕ ,ಸಾಮಾಜಿಕ ಸ್ಥಾಪತ್ರೈ ಎಲ್ಲರಿಗೂ ದೊರೆಯಬೇಕು. ಮಹಾತ್ಮಾ ಗಾಂಧಿಯವರು ಗ್ರಾಮ ಸ್ವರಾಜ್ಯ ಪ್ರತಿಪಾದಿಸಿದರು. ಗೋಡೆಯವರು ಮಹಾತ್ಮಾಗಾಂಧಿಯವರ ಹತ್ಯೆಯನ್ನು ಮಾಡಿದರೆ, ಬಿಜೆಪಿಯವರು ನರೇಗಾ ಯೋಜನೆಯನ್ನು ರದ್ದುಗೊಳಿಸುವ ಮೂಲಕ, ಮಹಾತ್ಮಾ ಗಾಂಧಿಯವರನ್ನು ಮತ್ತೊಮ್ಮೆ ಹತ್ಯೆ ಮಾಡಿದಂತಾಗಿದೆ. ಬಿಜೆಪಿಯವರು ಈಗ ಸುಳ್ಳು ಹೇಳುತ್ತಿದ್ದಾರೆ . ಈ ಕಾಯ್ದೆಯ ರದ್ದತಿಯ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಆದರೆ ಬಿಜೆಪಿಯವರು

ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಆದರೆ ರದ್ದತಿಯ ವಿರುದ್ಧ ಸರ್ಕಾರ ಖಂಡಿತ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು.

ನರೇಗಾ ಯೋಜನೆಯ ಪುನರ್ ಸ್ಥಾಪನೆ ಹಾಗೂ ವಿಬಿ ಜಿ ರಾಮ್ ಜಿ ಯ ರದ್ದತಿಯನ್ನು ಒತ್ತಾಯಿಸಿ, ರಾಜಭವನಕ್ಕೆ ಮನವಿಯನ್ನು ಕಳುಹಿಸಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರಾಂಶುಪಾಲರಾಗಿದ್ದು, ರಾಜ್ಯದಪ್ರತಿಯೊಬ್ಬರೂ ಕಾಂಗ್ರೆಸ್ ನ ಈ ಉದ್ದೇಶಕ್ಕೆ ಸಹಕರಿಸ ಬೇಕು. ಮುಂದಿನ ಬಜೆಟ್ ನಲ್ಲಿ ಘೋಷಣೆಯಲ್ಲಿ 6000 ಗ್ರಾಮ ಪಂಚಾಯಿತಿಗಳಿಗೆ ಕಚೇರಿಗೂ ಮಹಾತ್ಮಾಗಾಂಧಿಯವರ ಹೆಸರನ್ನು ಇಡುವ ಬಗ್ಗೆ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.

**Protium**  
ಪ್ರೋಟಿಯಂ

**ಪ್ರೋಟಿಯಂ ಪೈನಾನ್ಸ್ ಲಿಮಿಟೆಡ್**  
(ಒಂದೆ ಗ್ರಾಂತ್ ಸೋಗ್ ಪ್ರೈವೇಟ್ ಲಿಟಿಮಿಟೆಡ್ ಲಿಮಿಟೆಡ್)

**ನೋಟೀಸು**  
ನೋಟೀಸು

**ಸ್ಟಾಂಪಿನ ಸೂಚನೆ**  
ಸ್ಟಾಂಪಿನ ಸೂಚನೆ

**ಅಧಿಕಾರಿಗಳಿಗೆ**  
ಅಧಿಕಾರಿಗಳಿಗೆ

**ರಾಷ್ಟ್ರೀಯ ಕಂಪನಿ ಕಾರ್ಪೊರೇಷನ್**  
ರಾಷ್ಟ್ರೀಯ ಕಂಪನಿ ಕಾರ್ಪೊರೇಷನ್

**ಮುಖ್ಯ ಕಾರ್ಯದರ್ಶಿ**  
ಮುಖ್ಯ ಕಾರ್ಯದರ್ಶಿ

**ಕಂಪನಿ ಯೋಜನೆ**  
ಕಂಪನಿ ಯೋಜನೆ

**ಕಂಪನಿ ಯೋಜನೆ**  
ಕಂಪನಿ ಯೋಜನೆ

**ಕಂಪನಿಗಳಿಗೆ**  
ಕಂಪನಿಗಳಿಗೆ

**ಕಂಪನಿಗಳಿಗೆ**  
ಕಂಪನಿಗಳಿಗೆ

**ಕಂಪನಿಗಳಿಗೆ**  
ಕಂಪನಿಗಳಿಗೆ

**ಕಂಪನಿಗಳಿಗೆ**  
ಕಂಪನಿಗಳಿಗೆ

**ಕಂಪನಿಗಳಿಗೆ**  
ಕಂಪನಿಗಳಿಗೆ

**NOTICE**  
NOTICE

**Schedule of upcoming Investor Awareness Program(s) (IAP)**  
Schedule of upcoming Investor Awareness Program(s) (IAP)

**Axis Mutual Fund**  
Axis Mutual Fund

**One Lodha Place, 22<sup>nd</sup> & 23<sup>rd</sup> Floor, Senapati Bapat Marg, Lower Parel, Mumbai, Maharashtra, Pin Code - 400 013, India.**  
One Lodha Place, 22<sup>nd</sup> & 23<sup>rd</sup> Floor, Senapati Bapat Marg, Lower Parel, Mumbai, Maharashtra, Pin Code - 400 013, India.

**TEL : (022) 6649 6100, EMAIL : customerservice@axismf.com, WEBSITE : www.axismf.com.**  
TEL : (022) 6649 6100, EMAIL : customerservice@axismf.com, WEBSITE : www.axismf.com.

